

ಸಿ.ಸಿ.ನಂ.:34/2025

ಪಿ.ಡಬ್ಲ್ಯೂ:

(ಇಂದು ದಿನಾಂಕ: 13-08-2026 ರಂದು ಸತ್ಯ ಪ್ರತಿಜ್ಞೆಯ ಮೇರೆಗೆ ಪ್ರಮಾಣ ವಚನ ಬೋಧಿಸಲಾಯಿತು.)

ಪಾಟೀ ಸವಾಲು - ಆರೋಪಿ ಪರಶ್ರೀ ಎ ಆಯ್ ಎನ್ ವಕೀಲರಿಂದ

ಫಿರ್ಯಾದನ್ನು ಯಾವದರ ಬಗ್ಗೆ ದಾಖಲು ಮಾಡಿದ್ದೀರಿ ಎಂದರೆ ಸಾಕ್ಷಿಯು ಸಾಲದ ಕುರಿತಾಗಿ ದಾಖಲು ಮಾಡಿರುವುದಾಗಿ ನುಡಿಯುತ್ತಾರೆ. ಸಾಲದ ವ್ಯವಹಾರವು 2018 ನೇ ಸಾಲಿನದು ಆಗಿರುತ್ತದೆ. ಗೋಕರ್ಣ ಶಾಖೆಗೆ ಸಂಬಂಧಪಟ್ಟಿದ್ದು ಇರುತ್ತದೆ. ಸಾಲದ ವ್ಯವಹಾರ ನಡೆಯುವ ಸಂದರ್ಭದಲ್ಲಿ ನಾನು ಕೆಲಸ ನಿರ್ವಹಿಸುತ್ತಾ ಇರಲಿಲ್ಲ. ಸದ್ರಿ ಸಮಯದಲ್ಲಿ ಕರ್ತವ್ಯ ನಿರ್ವಹಿಸದೇ ಇರುವುದರಿಂದ ಸಾಲದ ವ್ಯವಹಾರದ ಕುರಿತು ವಯಕ್ತಿಕ ಮಾಹಿತಿ ಇರುವುದಿಲ್ಲ ಎಂದರೆ ಸರಿ. ಸಾಲ ದಾಖಲಾತಿಗಳ ಆಧಾರದ ಮೇರೆಗೆ ನನಗೆ ಸಾಲದ ವ್ಯವಹಾರದ ಕುರಿತು ಮಾಹಿತಿ ಇರುತ್ತದೆ ಎಂದರೆ ಸರಿ. ಸಾಲದ ದಾಖಲೆಗಳನ್ನು ಪರಿಶೀಲಿಸಿ ಸಾಲದ ವ್ಯವಹಾರದ ಕುರಿತು ಸಂತೋಷ ಮಹಾಬಲೇಶ್ವರ ಬೆತಾಳಕರ ಇವರು ಸಾಲವನ್ನು ಪಡೆದಿರುತ್ತಾರೆ. ಸಂತೋಷ ಮಹಾಬಲೇಶ್ವರ ಬೆತಾಳಕರ ಇವರ ಪೂರ್ವಾಪರ ಮಾಹಿತಿಯನ್ನು ಪಡೆದುಕೊಂಡಿಲ್ಲ ಎಂದರೆ ಸರಿ. ಸಾಲದ ಉದ್ದೇಶ ಮೀನು ವ್ಯಾಪಾರಕ್ಕಾಗಿ ಸಾಲವನ್ನು ಪಡೆದುಕೊಂಡಿರುತ್ತಾರೆ. ಮೀನು ವ್ಯಾಪಾರ ಎನ್ನುವುದು ದೊಡ್ಡ ವ್ಯವಹಾರವಾಗಿದ್ದು ಯಾವ ನಿರ್ದಿಷ್ಟವಾದ ಮೀನು ವ್ಯಾಪಾರ ಎಂದು ಹೇಳಲು ಸಾಧ್ಯವಿದೆ ಎಂದರೆ ಸರಿಯಲ್ಲ. ಮೀನು ವ್ಯಾಪಾರ ಮಾಡಲು ಲೈಸೆನ್ ಮಾನ್ಯ ನ್ಯಾಯಾಲಯ ಕೆ ಹಾಜರುಪಡಿಸಿರುತ್ತೀರಾ ಎಂದರೆ ಸಾಕ್ಷಿಯು ಇಲ್ಲ ಎಂದು ನುಡಿಯುತ್ತಾರೆ. ಗ್ರಾಹಕ ಸಂಸ್ಥೆಗೆ ಬಂದಾಗ ಆತನ ವ್ಯವಹಾರ ಸರಿ ಆಗಿರುತ್ತದೆ ಕಟ್ ಬಾಕಿದಾಗ ಇರುವುದಿಲ್ಲ, ಬೇರೆ ಬ್ಯಾಂಕುಗಳಲ್ಲಿ ಸಾಲ ಇಲ್ಲ ಎಂಬ ಎನ್ ಓ ಸಿ ಯನ್ನು

ಸಿ.ಸಿ.ನಂ.:34/2025

ಪಿ.ಡಬ್ಲ್ಯೂ:

ತರಬೇಕಾಗುತ್ತದೆ ಎಂದರೆ ಸರಿ. ಅಂತಹ ದಾಖಲಾತಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುವುದಿಲ್ಲ ಎಂದರೆ ಸರಿ. ಸದ್ರಿ ದಾಖಲಾತಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲು ಯಾವುದೇ ತೊಂದರೆ ಇರುವುದಿಲ್ಲ ಎಂದರೆ ಸರಿ.

ರೂ 5 ಲಕ್ಷ ದೊಡ್ಡ ಮೊತ್ತದ ಸಾಲ ನೀಡಬೇಕಾದರೆ ಸಾಲಗಾರನಿಗೆ ಸಾಲ ತೀರಿಸುವ ಸಾಮರ್ಥ್ಯ ತಿಳಿದುಕೊಳ್ಳಬೇಕಾಗುತ್ತದೆ ಎಂದರೆ ಸರಿ. ಸಾಲಗಾರನ ಹತ್ತಿರ ಇರುವ ಚರಾಸ್ತಿ ಹಾಗೂ ಸ್ಥಿರಾಸ್ತಿ ಹಾಗೂ ಸಂಬಳ ಪಡೆಯುವ ವ್ಯಕ್ತಿ ಎನ್ನುವುದು ತಿಳಿದುಕೊಳ್ಳಬೇಕಾಗುತ್ತದೆ ಎಂದರೆ ಸರಿ. ಮಾನ್ಯ ನ್ಯಾಯಾಲಯಕ್ಕೆ ಪೂರಕ ದಾಖಲಾತಿಗಳನ್ನು ಹಾಜರುಪಡಿಸಿದ್ದೀರಾ ಎಂದರೆ ಸಾಕ್ಷಿಯು ಇಲ್ಲ ಎಂದು ನುಡಿಯುತ್ತಾರೆ. ಸಾಲಗಾರನ ಸಾಲದ ವಸೂಲಾತಿಗಾಗಿ ಯಾವುದಾದರೂ ಕ್ರಮ ಕೈಗೊಂಡಿದ್ದೀರಾ ಎಂದರೆ ಸಾಕ್ಷಿಯು ಕೈಗೊಂಡಿರುವುದಾಗಿ ನುಡಿಯುತ್ತಾರೆ. ಸಾಲಗಾರನ ಸಾಲದ ವಸೂಲಾತಿಗಾಗಿ ಸಹಕಾರ ಸಂಘಗಳ ಅಧಿನಿಯಮದ ಪ್ರಕಾರ ಪಂಚಾಯತ್ ದಾವೆಯನ್ನು ಮಾನ್ಯ ನ್ಯಾಯಾಲಯಕ್ಕೆ ಹೂಡಿರುತ್ತೀರಾ ಎಂದರೆ ಸರಿ. ಸದ್ರಿ ಪಂಚಾಯತ್ ದಾವೆಯನ್ನು ಯಾವಾಗ ದಾಖಲು ಮಾಡಿರುತ್ತೀರಾ ಎಂದರೆ ಸಾಕ್ಷಿಯು ನೆನಪಿಲ್ಲ ಎಂದು ನುಡಿಯುತ್ತಾರೆ.

ಸಾಲದ ಅವಧಿ 5 ವರ್ಷದ್ದಾಗಿರುತ್ತದೆ. ಮಾನ್ಯ ನ್ಯಾಯಾಲಯಕ್ಕೆ ಸಾಲದ ಕರಾರು ಪತ್ರವನ್ನು ಹಾಜರು ಪಡಿಸಿರುತ್ತೇನೆ. ನಿಪಿ7 ಸಾಲದ ಅರ್ಜಿ ಎಂದರೆ ಸರಿ. ಮಾನ್ಯ ನ್ಯಾಯಾಲಯಕ್ಕೆ ಸಾಲದ ಕರಾರು ಪತ್ರ ಹಾಜರು ಮಾಡಿದ್ದು, ಅದು ನಿಪಿ10 ಎಂದು ಗುರುತಿಸಲಾಗಿರುತ್ತದೆ ಎಂದರೆ ಸರಿ. ಸದ್ರಿ ನಿಪಿ 10 ನಮ್ಮದೇ ಬ್ಯಾಂಕಿನ ಮಾದರಿ ಎಂದರೆ ಪ್ರಧಾನ ಕಛೇರಿಯ ಮಾದರಿ ಎಂದು ಸಾಕ್ಷಿಯು ನುಡಿಯುತ್ತಾರೆ. ಪ್ರಧಾನ ಕಛೇರಿಯ ಮಾದರಿ ಎಲ್ಲ ಸಾಲದ ಕರಾರು ಪತ್ರದ ಮಾದರಿ ಎಂದರೆ ಸರಿ.

ಸಿ.ಸಿ.ನಂ.:34/2025

ಪಿ.ಡಬ್ಲ್ಯೂ:

ಸರ್ಕಾರದ ಮಾರ್ಗದರ್ಶನದಂತೆ ನಿಗದಿತ ಮೊತ್ತಕ್ಕೆ ಸಾಲದ ಕರಾರು ಪತ್ರ ಮಾಡಲಿಲ್ಲ ಎಂದರೆ ಸರಿ. ಕರಾರಿನ ಪ್ರಕಾರ ಯಾವುದೇ ಸಾಲಗಾರ ಮೂರು ಕಂತು ಸತತವಾಗಿ ಕಟ್ಟದೇ ಇದ್ದಲ್ಲಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರೆ ಸರಿ. ಸಾಲ ತೆಗೆದುಕೊಂಡ ನಂತರ ಸಾಲಗಾರ 5 ತಿಂಗಳುಗಳ ಕಾಲ ಯಾವುದೇ ಕಂತು ತುಂಬಿದ್ದು ಇರುವುದಿಲ್ಲ ಎಂದರೆ ಸಾಕ್ಷಿಯು ಅದರ ಬಗ್ಗೆ ಅಷ್ಟೊಂದು ಮಾಹಿತಿ ಇರುವುದಿಲ್ಲ ಎಂದು ನುಡಿಯುತ್ತಾರೆ.

ಸಾಲಗಾರನು ಹಣ ತುಂಬದೇ ಇದ್ದಾಗ 1ನೇ ಜಾಮೀನುದಾರನ ವಿರುದ್ಧ ಸಾಲದ ವಸೂಲಾತಿಗಾಗಿ ಯಾವುದಾದರೂ ಕ್ರಮವನ್ನು ಜರುಗಿಸಿದ್ದೀರಾ ಎಂದರೆ ಸಾಕ್ಷಿಯು ಜರುಗಿಸಬಹುದು ಎಂದು ನುಡಿಯುತ್ತಾರೆ. 1ನೇ ಜಾಮೀನುದಾರನು ಶಿಕ್ಷಕ ವೃತ್ತಿಯನ್ನು ಮಾಡುತ್ತಾನೆ. ನಿಪಿ 8 ನ್ನು ಹಾಜರು ಮಾಡಿದ್ದು, ಸದ್ರಿ ನಿಪಿ 8 ಸಾಲ ಮಂಜೂರಾತಿ ಪತ್ರ ಆಗಿರುತ್ತದೆ. ಸಾಲ ಮಂಜೂರಾತಿ ಪತ್ರದಲ್ಲಿ ಷರತ್ತುಗಳನ್ನು ವಿಧಿಸಿರುತ್ತಾರೆ ಎಂದರೆ ಸರಿ. ಸಾಲ ಮಂಜೂರಾತಿ ಪತ್ರದಲ್ಲಿ ಷರತ್ತು ನಂಬರ 1 50 ಸಾವಿರ ರೇವಣಿಯನ್ನು ಸಂಗ್ರಹಿಸಬೇಕು ಎಂದರೆ ಸರಿ. ಎಲ್.ಐ.ಸಿ. ಬಾಂಡ ರೂ.62288-00 ಭದ್ರತೆಗಾಗಿ ತೆಗೆದುಕೊಂಡಿದ್ದೀರಾ ಎಂದರೆ ಸರಿ. 3ನೇ ಷರತ್ತು Income Tax Returns ಪಡೆದುಕೊಂಡಿದ್ದೀರಾ ಎಂದರೆ ಸಾಕ್ಷಿಯು ಇಲ್ಲ ಎಂದು ನುಡಿಯುತ್ತಾರೆ. 4ನೇ ಷರತ್ತು Pigmy Account ಪಡೆದುಕೊಂಡಿದ್ದೀರಾ ಎಂದರೆ ಸರಿ. 5ನೇ ಷರತ್ತು ಹೊಸ ಜೇವ ವಿಮಾ ಪಾಲಿಸಿ ಮಾಡಿಕೊಂಡಿದ್ದೀರಾ ಎಂದರೆ ಸಾಕ್ಷಿಯು ಇಲ್ಲ ಎಂದು ನುಡಿಯುತ್ತಾರೆ. ಸಾಲ ನೀಡುವಾಗ ಯಾವುದೇ ಒಂದು ಷರತ್ತು ಉಲ್ಲಂಘನೆ ಆದಲ್ಲಿ ಸಾಲವನ್ನು ಕೊಡಲು ಬರುವುದಿಲ್ಲ ಎಂದರೆ ಸರಿ.

ಸಿ.ಸಿ.ನಂ.:34/2025

ಪಿ.ಡಬ್ಲ್ಯೂ:

ಮೇಲೆ ಹೇಳಿದ ಷರತ್ತನ್ನು ಪಾಲಿಸದೇ ಇರುವಂತಹ ಸಾಲವನ್ನು ಕಾಯ್ದಿಬ್ಬದ್ದವಾಗಿ ಸಾಲ ವಸೂಲು ಮಾಡಲು ಬರುವುದಿಲ್ಲ ಎಂದರೆ ಸರಿ. 3ನೇ ಜಾಮೀನುದಾರ ವಿಶಾಲ ಮಹಾಬಳೇಶ್ವರ ಬೆತಾಳಕರ ಎಂದರೆ ಸರಿ. ವಿಶಾಲ ಮಹಾಬಳೇಶ್ವರ ಬೆತಾಳಕರ ಎಂದರೆ ಸಂತೋಷ ಮಹಾಬಳೇಶ್ವರ ಬೆತಾಳಕರ ಇವರ ತಮ್ಮ ಎಂದರೆ ಸರಿ. ವಿಶಾಲ ಮಹಾಬಳೇಶ್ವರ ಬೆತಾಳಕರ ಇವರ ಮೇಲೆ ಏನಾದರೂ ಕಾಯ್ದೆ ಕ್ರಮ ಜರುಗಿಸಿರುತ್ತೀರಾ ಎಂದರೆ ಸಾಕ್ಷಿಯು ನೋಡಿ ಹೇಳಬೇಕಾಗುತ್ತದೆ ಎಂದು ನುಡಿಯುತ್ತಾರೆ.

ಖಾತಾ ಉತಾರನ್ನು ಹಾಜರುಪಡಿಸಿದ್ದು, ಸದ್ರಿ ಖಾತಾ ಉತಾರು ನಿಪಿ13 ಎಂದು ಮಾನ್ಯ ನ್ಯಾಯಾಲಯದಲ್ಲಿ ನಿಶಾನೀಕರಿಸಲಾಗಿರುತ್ತದೆ ಎಂದರೆ ಸರಿ. ನಿಪಿ 13 ರಲ್ಲಿ ದಿ: 17/05/2018 ರಿಂದ 31/03/2024 ರವರೆಗಿನ ಖಾತಾ ಉತಾರು ಆಗಿರುತ್ತದೆ ಎಂದರೆ ಸರಿ. ದಿ: 19/07/2024 ರಂದು ಸಾಲ ಪಡೆದುಕೊಂಡಿರುತ್ತಾರೆ ಎಂದರೆ ಸರಿ. ಸದ್ರಿ ದಾಖಲಾತಿಯಲ್ಲಿ ದಿ: 19/07/2024 ರಂದು ನಮ್ಮ ಬ್ಯಾಂಕಿಗೆ ನಿರ್ದಿಷ್ಟ ರಕಂ ಬರತಕ್ಕದು ಇರುತ್ತದೆ ಎಂದು ನಮೂದು ಇದೆ ಎಂದರೆ ಸರಿ. ನಿಪಿ 13 ಪ್ರಾಮಾಣಿಕವಾದ ದಾಖಲಾತಿ ಅಲ್ಲ ಎಂದರೆ ಸರಿಯಲ್ಲ. ನಿಪಿ 13 ಗಣಕೀಕೃತ ದಾಖಲೆ ಎಂದರೆ ಸರಿ. ನಿಪಿ 13 ನೈಜ ದಾಖಲೆ ಎಂದು ಪ್ರಮಾಣೀಕೃತ ದಾಖಲೆ ಪತ್ರವನ್ನು ಹಾಜರುಪಡಿಸಿರುತ್ತೀರಿ ಎಂದರೆ ಸರಿ. ಸದ್ರಿ ದಾಖಲಾತಿಯನ್ನು ಮಾನ್ಯ ನ್ಯಾಯಾಲಯದಲ್ಲಿ ಹಾಜರುಪಡಿಸಲು ಯಾವುದಾದರೂ ತೊಂದರೆ ಇದೆ ಎಂದರೆ ಸಾಕ್ಷಿಯು ಇಲ್ಲ ಎಂದು ನುಡಿಯುತ್ತಾರೆ.

ಮಾನ್ಯ ನ್ಯಾಯಾಲಯದಲ್ಲಿ ನಿಪಿ11 ಹೈಪೋಥಿಕೇಶನ ಕರಾರು ಪತ್ರ ಎಂದರೆ ಸರಿ. ಸದ್ರಿ ಹಾಜರುಪಡಿಸಿದಂತಹ ಹೈಪೋಥಿಕೇಶನ ಕರಾರು ಪತ್ರ ಎಂದರೆ ಸಾಲವನ್ನು ತುಂಬದೇ ಇದ್ದ ಪಕ್ಷದಲ್ಲಿ

ಸಿ.ಸಿ.ನಂ.:34/2025

ಪಿ.ಡಬ್ಲ್ಯೂ:

ಸಾಲಗಾರರಿಂದ ಯಾವುದಾದರೂ ವಸ್ತು ಬ್ಯಾಂಕಿನಿಂದ ಅಡಮಾನ ಇಡುವುದು ಎಂದರೆ ಸರಿ. ಸಾಕ್ಷಿಯು ಮುಂದುವರಿದು ಸಾಲದ ಅರ್ಜಿಯ ಸಲುವಾಗಿ ಹೈಪೋಥಿಕೇಶನ ಕರಾರು ಪತ್ರವನ್ನು ಪಡೆದುಕೊಳ್ಳಲಾಗುತ್ತದೆ ಎಂದು ನುಡಿಯುತ್ತಾರೆ. ಸದ್ರಿ ಹೈಪೋಥಿಕೇಶನ ಕರಾರು ಪತ್ರದಲ್ಲಿ ಯಾವುದೇ ದಾಖಲಾತಿಗಳ ಬಗ್ಗೆ ಉಲ್ಲೇಖ ಇರುವುದಿಲ್ಲ ಎಂದರೆ ಸರಿ.

ಸಾಲ ತೆಗೆದುಕೊಳ್ಳಬೇಕಾದರೆ ಸಾಲದ ರಕ್ಕಂ ಲ್ಲಿ ಶೇಕಡಾ 10 ಭದ್ರತೆಗಾಗಿ ತೆಗೆದುಕೊಳ್ಳುತ್ತಾರೆ ಎಂದರೆ ಸಾಕ್ಷಿಯು 50 ಸಾವಿರ ಭದ್ರತೆಯಾಗಿ ಇಟ್ಟುಕೊಂಡಿರುವುದಾಗಿ ನುಡಿಯುತ್ತಾರೆ. ನಂತರದಲ್ಲಿ ಸರಂಡರ್ ವ್ಯಾಲ್ಯೂ 62288-00 ಹಾಗೂ ಎಲ್.ಐ.ಸಿ ಬಾಂಡ್ ವನ್ನು ಭದ್ರತೆಗಾಗಿ ಇಟ್ಟುಕೊಂಡಿರುತ್ತೀರಿ ಎಂದರೆ ಸರಿ. ಸಾಲ ಸಕಾಲದಲ್ಲಿ ಮರು ಪಾವತಿ ಆಗದೇ ಇದ್ದಲ್ಲಿ ರೇವಣೆಯಾಗಿ ಇಟ್ಟುಕೊಂಡ ಹಣವನ್ನು ಸಾಲದ ಮರು ಪಾವತಿಗಾಗಿ ತೆಗೆದುಕೊಳ್ಳುತ್ತೇವೆ ಎಂದರೆ ಸರಿ.

ಸಾಲದ ಕಂತು ಪ್ರತಿ ತಿಂಗಳು ತುಂಬಬೇಕಾಗುತ್ತದೆ ಎಂದರೆ ಸರಿ. ದಿ: 17/05/2018 ರಂದು ಸಾಲ ಮಂಜೂರಾಗಿದ್ದು, ದಿ: 17/06/2018 ರಂದು ಸಾಲದ ಪ್ರಥಮ ಕಂತಿನ ಅವಧಿಯಾಗಿರುತ್ತದೆ ಎಂದರೆ ಸರಿ. ದಿ: 17/07/2018 ಎಂದು ದ್ವಿತೀಯ ಕಂತು ಎಂದರೆ ಸರಿ. ಅದೇ ರೀತಿ 17/08/2018 ಕಂತು ತೃತೀಯ ಕಂತು ಆಗಿರುತ್ತದೆ ಎಂದರೆ ಸರಿ. ದಿ: 16/10/2018 ರಂದು ಇರುತ್ತದೆ ಎಂದರೆ ಸರಿ. ಸತತವಾಗಿ 5 ತಿಂಗಳುಗಳ ಕಾಲ ಯಾವುದೇ ಸಾಲದ ಕಂತು ಮರು ಪಾವತಿ ಮಾಡಿದ್ದು ಇರುವುದಿಲ್ಲ ಎಂದರೆ ಸರಿ. ಈ ರೀತಿಯಾಗಿ ಸತತ ಮೂರು ಕಂತುಗಳು ಭರಣ ಮಾಡದೇ ಇರುವಾಗ ಭದ್ರತೆಗಾಗಿ ಇಟ್ಟ ಹಣವನ್ನು ಸಾಲದ ಖಾತೆಗೆ ಜಮಾ ಮಾಡಿಕೊಳ್ಳಬೇಕಾಗುತ್ತದೆ ಎಂದರೆ ಸರಿ. ಭದ್ರತೆಯಾಗಿ ಇಟ್ಟಂತಹ ಎಲ್ ಐ ಸಿ ಬಾಂಡ್ ಹಾಗೂ

ಸಿ.ಸಿ.ನಂ.:34/2025

ಪಿ.ಡಬ್ಲ್ಯೂ:

62208-00 ಗಳ ಷರಣಾಗತಿ ಮೌಲ್ಯದ ಜೀವ ವಿಮಾ ಪಾಲಿಸಿ ನಮ್ತು ಬಳಿ ಇತ್ತು ಎಂದರೆ ಸರಿ. ಸದ್ರಿ ಪಾಲಿಸಿಯನ್ನು ಸಹ ಸರಂಡರ್ ಮಾಡಿಕೊಳ್ಳಬಹುದಾಗಿತ್ತು ಎಂದರೆ ಸರಿ. ಅದೇ ರೀತಿ ಪಿಗ್ಮಿ ಖಾತೆ ಇದ್ದು ಅದರಲ್ಲಿ ಇದ್ದಂತಹ ರಕ್ತಂನ್ನು ಸಹ ಸಾಲದ ಖಾತೆಗೆ ಜಮಾ ಮಾಡಿಕೊಳ್ಳಬಹುದಾಗಿತ್ತು ಎಂದರೆ ಸರಿ. ಅದೇ ರೀತಿ ಜಮಾ ಪ್ರಕ್ರಿಯೆ ಮಾಡಿಕೊಂಡಿರುವ ಬಗ್ಗೆ ಮಾನ್ಯ ನ್ಯಾಯಾಲಯದಲ್ಲಿ ಯಾವುದೇ ದಾಖಲಾತಿಗಳನ್ನು ಹಾಜರುಪಡಿಸಿರುವುದಿಲ್ಲ ಎಂದರೆ ಸರಿ. ದಾಖಲೆಗಳ ಪ್ರಕಾರ ಜಮಾ ಪ್ರಕ್ರಿಯೆ ಯನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳುವುದಾಗಿ ನುಡಿಯುತ್ತಾರೆ.

ನಿಪಿ 13 ನ್ನು ಮಾನ್ಯ ನ್ಯಾಯಾಲಯದಲ್ಲಿ ನಿಶಾನೀಕರಿಸಿಕೊಂಡಿದ್ದು, ಸದ್ರಿ ನಿಪಿ 13 ರಲ್ಲಿ ಯಾವ ದಿನಾಂಕದಂದು ಸಾಲದ ಖಾತೆಗೆ ಜಮಾ ತೆಗೆದುಕೊಂಡಿರುತ್ತೀರಿ ಎಂದರೆ ಸಾಕ್ಷಿಯು ನಿಪಿ 13 ರಲ್ಲಿ ಇರುವುದಿಲ್ಲ ಮುಂದಿನ ದಿನಗಳಲ್ಲಿ ಸದ್ರಿ ವಿಷಯಕ್ಕೆ ಸಂಬಂಧಪಟ್ಟ ದಾಖಲಾತಿಯನ್ನು ಹಾಜರುಪಡಿಸುವುದಾಗಿ ನುಡಿಯುತ್ತಾರೆ. ಸಾಲದ ಖಾತೆಯ ಉತಾರಿನಲ್ಲಿ ಎಲ್ಲಾ ದಾಖಲಾತಿಗಳು ಒಳಗೊಂಡಿದ್ದರೆ ಅದನ್ನು ಪ್ರಾಮಾಣಿಕ ದಾಖಲಾತಿಗಳು ಎಂದು ಕರೆಯಲಾಗುತ್ತದೆ ಎಂದರೆ ಸರಿ.

(ಈ ಹಂತದಲ್ಲಿ ಆರೋಪಿ ಪರ ವಕೀಲರು ಮುಂದುವರಿದ ಪಾಟೀ ಸವಾಲಿಗೆ ಸಮಯಾವಕಾಶ ಕೋರಿದ್ದರಿಂದ ಸಮಯಾವಕಾಶ ನೀಡಲಾಯಿತು)

(ತೆರೆದ ನ್ಯಾಯಾಲಯದಲ್ಲಿ ಸಾಕ್ಷಿಯ ಹೇಳಿಕೆಯಂತೆ ಬೆರಳ್ಚು ಮಾಡಿಸಲಾಯಿತು.)

ಓ.ಹೇ.ಕೇ. ಸರಿ ಇದೆ.

ಸಹಿ ಇದೆ.

ಹೆ.ಪ್ರ.ದ.ನ್ಯಾ.ದಂ. ಕುಮಟಾ